



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ ,೨೫, ಜೂನ್, ೨೦೨೦(ಆಷಾಢ ,೪, ಶಕವರ್ಷ ೧೯೪೨) Bengaluru, THURSDAY, 25, JUNE, 2020(Ashadha,4,ShakaVarsha 1942)	ನಂ. ೨೨೩ No. 223
-----------------------	--	--------------------

ಕರ್ನಾಟಕ ಸರ್ಕಾರ  
ಕಂದಾಯ ಇಲಾಖೆ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ,  
ಜಿಲ್ಲಾಡಳಿತ ಭವನ, 1 ನೇ ಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು - 562110

ದೂರವಾಣಿ ಸಂ.080-29781022

ಇ.ಮೇಲ್: deo.bangalorer3@gmail.com

ಸಂ.ಇಎಲ್‌ಎನ್(ಪಂ)ಸಿಆರ್:02/20-21

ದಿನಾಂಕ: 24.06.2020

## ಅಧಿಸೂಚನೆ

- ವಿಷಯ: ಗ್ರಾಮ ಪಂಚಾಯತಿಗಳ ಪ್ರಸ್ತುತ ಸದಸ್ಯರ ಪದಾವಧಿಯು ಮುಕ್ತಾಯ  
ಗೊಳ್ಳಲಿರುವುದರಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ.
- ಉಲ್ಲೇಖ: 1. ಸರ್ಕಾರದ ಪತ್ರ ಸಂ:ಗ್ರಾಅಪ 378 ಗ್ರಾಪಂಅ 2020 (ಭಾ-1), ದಿನಾಂಕ:  
17.06.2020, 19.06.2020 ಮತ್ತು 20.06.2020,  
2. ಸರ್ಕಾರದ ಸುತ್ತೋಲೆ ಸಂ:ಗ್ರಾಅಪ 378 ಗ್ರಾಪಂಅ 2020 (ಭಾ-1),  
ದಿನಾಂಕ: 19.06.2020

\*\*\*\*

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಈ ಕೆಳಕಾಣಿಸಿದ ಗ್ರಾಮ ಪಂಚಾಯತಿಗಳ  
ಪ್ರಸ್ತುತ ಸದಸ್ಯರ ಪದಾವಧಿಯು 2020ರ ಜೂನ್ ಮತ್ತು ಜುಲೈ ತಿಂಗಳುಗಳ ವಿವಿಧ ದಿನಾಂಕಗಳಂದು  
ಮುಕ್ತಾಯಗೊಳ್ಳಲಿರುವುದರಿಂದ ಅಂಕಣ(2)ರಲ್ಲಿ ನಮೂದಿಸಿರುವ ಅಧಿಕಾರಿಗಳನ್ನು ಅಂಕಣ(3)ರಲ್ಲಿ ತೋರಿಸಿರುವ  
ಗ್ರಾಮ ಪಂಚಾಯತಿಗಳಿಗೆ ಸರ್ಕಾರದ ಉಲ್ಲೇಖ(1)ರ ಪತ್ರಗಳಲ್ಲಿ ನೀಡಿರುವ ನಿರ್ದೇಶನದಂತೆ ಮತ್ತು ಕರ್ನಾಟಕ ಗ್ರಾಮ  
ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(1) (ಬಿ) (ii) ರಲ್ಲಿ ದತ್ತವಾಗಿರುವ  
ಅಧಿಕಾರದಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಈ ಅಧಿಸೂಚನೆಯ ಮೂಲಕ ನೇಮಕ ಮಾಡಿರುವ  
ಅಂದರೆ ಅಂಕಣ(2)ರಲ್ಲಿ ನಮೂದಿಸಿರುವ ಅಧಿಕಾರಿಗಳು ಅಂಕಣ(4)ರಲ್ಲಿ ತೋರಿಸಿರುವ ದಿನಾಂಕದಂದು ಅಪರಾಹ್ನ  
ಆಯಾ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಪ್ರಭಾರವನ್ನು ವಹಿಸಿಕೊಂಡು, ಮುಂದಿನ ಆದೇಶದವರೆಗೆ

ಹಾಗೂ ಸರ್ಕಾರದ ಉಲ್ಲೇಖ(2)ರ ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳಂತೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಿದೆ.

ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ದಿನ ಆಯಾ ಗ್ರಾಮ ಪಂಚಾಯತಿಯ ನಡವಳಿ ವಹಿಯಲ್ಲಿ ಪ್ರಭಾರ ವಹಿಸಿಕೊಂಡಿದ್ದನ್ನು ಅಧಿಕೃತವಾಗಿ ದಾಖಲಿಸುವುದು ಮತ್ತು ಈ ಕಛೇರಿಗೆ ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.

**ಕೋಷ್ಟಕ**  
**ತಾಲ್ಲೂಕು: ಹೊಸಕೋಟೆ**

ಕ್ರ.ಸಂ	ಅಧಿಕಾರಿಗಳ ಪದನಾಮ	ಗ್ರಾಮ ಪಂಚಾಯತಿಗಳ ಹೆಸರು	ಪ್ರಭಾರ ವಹಿಸಿಕೊಳ್ಳಬೇಕಾದ ದಿನಾಂಕ
1	2	3	4
1	ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ, ಹೊಸಕೋಟೆ.	ದೊಡ್ಡಅರಳಗೆರೆ	09.07.2020 ಅಪರಾಹ್ನ
2		ದೊಡ್ಡಹಲ್ಲೂರು	09.07.2020 ಅಪರಾಹ್ನ
3		ದೇವನಗುಂದಿ	19.07.2020 ಅಪರಾಹ್ನ
4	ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹೊಸಕೋಟೆ ತಾಲ್ಲೂಕು.	ಕಲ್ಕುಂಟೆ ಅಗ್ರಹಾರ	19.07.2020 ಅಪರಾಹ್ನ
5		ದೊಡ್ಡಗಟ್ಟಗನಬ್ಬೆ	26.07.2020 ಅಪರಾಹ್ನ
6	ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹೊಸಕೋಟೆ ತಾಲ್ಲೂಕು.	ಬೈಲನರಸಾಪುರ	08.07.2020 ಅಪರಾಹ್ನ
7		ಸೂಲಿಬೆಲೆ	12.07.2020 ಅಪರಾಹ್ನ
8	ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹೊಸಕೋಟೆ ತಾಲ್ಲೂಕು.	ಗಿಡ್ಡಪ್ಪನಹಳ್ಳಿ	30.06.2020 ಅಪರಾಹ್ನ
9		ನಂದಗುಡಿ	08.07.2020 ಅಪರಾಹ್ನ
10	ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಹೊಸಕೋಟೆ ತಾಲ್ಲೂಕು.	ನೆಲವಾಗಿಲು	09.07.2020 ಅಪರಾಹ್ನ
11	ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಹೊಸಕೋಟೆ ತಾಲ್ಲೂಕು.	ಹೆತ್ತಕ್ಕಿ	13.07.2020 ಅಪರಾಹ್ನ
12	ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹೊಸಕೋಟೆ ತಾಲ್ಲೂಕು.	ಜಡಿಗೇನಹಳ್ಳಿ	09.07.2020 ಅಪರಾಹ್ನ
13	ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಹೊಸಕೋಟೆ ತಾಲ್ಲೂಕು.	ವಾಗಟ	08.07.2020 ಅಪರಾಹ್ನ
14		ಓರೋಹಳ್ಳಿ	09.07.2020 ಅಪರಾಹ್ನ

15	ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹೊಸಕೋಟೆ ತಾಲ್ಲೂಕು.	ದೊಡ್ಡನಲ್ಲಾಳ	08.07.2020 ಅಪರಾಹ್ನ
16	ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಹೊಸಕೋಟೆ ತಾಲ್ಲೂಕು.	ಅನುಗೊಂಡನಹಳ್ಳಿ	09.07.2020 ಅಪರಾಹ್ನ
17	ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೊಸಕೋಟೆ ತಾಲ್ಲೂಕು.	ಗಣಗಲೂರು	09.07.2020 ಅಪರಾಹ್ನ
18	ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹೊಸಕೋಟೆ ತಾಲ್ಲೂಕು	ಕುಂಬಳಹಳ್ಳಿ	08.07.2020 ಅಪರಾಹ್ನ
19		ಮುಗಬಾಳ	12.07.2020 ಅಪರಾಹ್ನ
20	ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಹೊಸಕೋಟೆ ತಾಲ್ಲೂಕು	ಇಟ್ಟಸಂದ್ರ	08.07.2020 ಅಪರಾಹ್ನ
21		ತಾವರೆಕೆರೆ	09.07.2020 ಅಪರಾಹ್ನ
22	ತಹಶೀಲ್ದಾರ್, ಹೊಸಕೋಟೆ ತಾಲ್ಲೂಕು	ಕಂಬಳೇಪುರ	29.06.2020 ಅಪರಾಹ್ನ
23		ಚೊಕ್ಕಹಳ್ಳಿ	12.07.2020 ಅಪರಾಹ್ನ
24	ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹೊಸಕೋಟೆ ತಾಲ್ಲೂಕು	ಲಕ್ಕೊಂಡಹಳ್ಳಿ	28.07.2020 ಅಪರಾಹ್ನ
25	ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹೊಸಕೋಟೆ ತಾಲ್ಲೂಕು.	ಖಾಜಿಹೊಸಹಳ್ಳಿ	01.07.2020 ಅಪರಾಹ್ನ
26		ಶಿವನಾಪುರ	07.07.2020 ಅಪರಾಹ್ನ

(ಪಿ.ಎನ್.ರವೀಂದ್ರ, ಭಾ.ಆ.ಸೇ)

ಜಿಲ್ಲಾಧಿಕಾರಿ,  
ಬೆಂಗಳೂರು ಗ್ರಾಮಾಂತರ ಜಿಲ್ಲೆ.